

Total No. of Questions : 24]

Code No. **30**

Total No. of Printed Pages : 16]

June/July, 2010
ACCOUNTANCY

(Kannada and English Versions)

Time : 3 Hours 15 Minutes]

[Max. Marks : 100

(Kannada Version)

ಭಾಗ - A

ಈ ಕೆಳಗಿನವುಗಳಲ್ಲಿ ಯಾವುದಾದರೂ ಎಂಟು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು :
8 × 2 = 16

1. ಏಕನಮೂದು ಲೆಕ್ಕ ಪದ್ಧತಿಯ ಎರಡು ಅನುಕೂಲಗಳನ್ನು ತಿಳಿಸಿ.
2. ಪಾಲುದಾರಿಕೆ ಸಂಸ್ಥೆ ಒಡಂಬಡಿಕೆ ಎಂದರೇನು ?
3. ಕೀರ್ತಿಮೌಲ್ಯ ಎಂದರೇನು ?
4. ವಿಲೇವಾರಿ ಖಾತೆಗೆ ಹೊಣೆಗಾರಿಕೆಗಳನ್ನು ವರ್ಗಾಯಿಸುವಾಗ ಯಾವ ರೋಜು ದಾಖಲೆ ಬರೆಯುವಿರಿ ?
5. ಶೇರುಗಳ ಮುಟ್ಟುಗೋಲು ಎಂದರೇನು ?
6. ಈ ಕೆಳಗಿನವುಗಳನ್ನು ಕಂಪನಿ ಅಥಾವೆ ಪತ್ರಿಕೆಯ ಯಾವ ಶೀರ್ಷಿಕೆಯ ಅಡಿಯಲ್ಲಿ ತೋರಿಸುವಿರಿ ?
 - a) ಸಿಬ್ಬಂದಿ ಸಾಲ
 - b) ಪ್ರಸ್ತಾವಿತ ಲಾಭಾಂಶ
7. ಸವಕಳಿ ಎಂದರೇನು ?
8. ವ್ಯಾಪಾರೇತರ ಸಂಸ್ಥೆಯ ಅಂತಿಮ ಖಾತೆಗಳು ಯಾವುವು ?
9. ಯಾವುದಾದರೂ ಎರಡು ಗಣಕ ಕಡತಗಳನ್ನು (Computer files) ಹೆಸರಿಸಿ.
10. ಗಣಕೀಕೃತ ಲೆಕ್ಕಶಾಸ್ತ್ರ ಎಂದರೇನು ?

[Turn over

ಭಾಗ - B

ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು:

$$3 \times 6 = 18$$

11. ರಮೇಶ ಮತ್ತು ಸುರೇಶ ಎಂಬ ಪಾಲುದಾರರು ಲಾಭ ಮತ್ತು ನಷ್ಟವನ್ನು 5 : 3 ಪ್ರಮಾಣದಂತೆ ಹಂಚಿಕೊಳ್ಳುತ್ತಾರೆ. ಅವರ ಬಂಡವಾಳ ದಿನಾಂಕ 01. 01. 2008 ರಂದು ಕ್ರಮವಾಗಿ ರೂ. 80,000 ಮತ್ತು ರೂ. 60,000. ಕೆಳಗಿನ ಹೊಂದಾಣಿಕೆಗಳನ್ನು ಮಾಡುವುದಕ್ಕಿಂತ ಪೂರ್ವದಲ್ಲಿ ಸಂಸ್ಥೆ 31. 12. 2008 ಕ್ಕೆ ಗಳಿಸಿದ ಲಾಭ ರೂ. 18,900

- a) ಬಂಡವಾಳದ ಮೇಲೆ ವಾರ್ಷಿಕ ಶೇ. 5 ರಂತೆ ಬಡ್ಡಿ
b) ರಮೇಶನ ಸಂಬಳ ವಾರ್ಷಿಕ ರೂ. 6,000
c) ಹಿಂದೆಗತ (ಕೈಗಡಗಳು) ಅನುಕ್ರಮವಾಗಿ ರೂ. 5,000 ಮತ್ತು ರೂ. 6,000. ಇದರ ಬಡ್ಡಿ ರೂ. 200 ಮತ್ತು ರೂ. 300.

ಲಾಭ ಮತ್ತು ನಷ್ಟದ ವಿನಿಯೋಗ ಖಾತೆ ತೆರೆಯಿರಿ.

12. ಭಾಸ್ಕರ್, ಕುಮಾರ್ ಮತ್ತು ಶ್ರೀಧರ್ ಎಂಬ ಪಾಲುದಾರರು ಲಾಭ ಮತ್ತು ನಷ್ಟವನ್ನು 3 : 2 : 1 ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಶ್ರೀಧರ್ ಪಾಲುದಾರಿಕೆ ಸಂಸ್ಥೆಯಿಂದ ನಿವೃತ್ತಿ ಹೊಂದಿದರು. ಇವರ ಭಾಗವನ್ನು ಭಾಸ್ಕರ್ ಮತ್ತು ಕುಮಾರ್ ಅನುಪಾತ $\frac{1}{24}$ ಮತ್ತು $\frac{1}{8}$ ರಂತೆ ಗಳಿಸಿಕೊಂಡರು.

ಮುಂದುವರಿದ ಪಾಲುದಾರರ ಹೊಸ ಲಾಭ ಮತ್ತು ನಷ್ಟದ ಪ್ರಮಾಣವನ್ನು ಕಂಡುಹಿಡಿಯಿರಿ.

13. ರಮಾ, ಉಮಾ, ಸುಮ ಎಂಬ ಪಾಲುದಾರರು ಲಾಭ ಮತ್ತು ನಷ್ಟವನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದರು. ದಿನಾಂಕ 31. 12. 2007 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ .

ದಿನಾಂಕ 31. 12. 2007ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	16,000	ಸ್ಥಿರಾಸ್ತಿಗಳು	50,000
ಸಾಮಾನ್ಯ ನಿಧಿ	6,000	ದಾಸ್ತಾನು	18,000
ಬಂಡವಾಳಗಳು :		ಋಣಿಗಳು	15,000
ರಮಾ	25,000	ನಗದು	14,000
ಉಮಾ	25,000		
ಸುಮ	<u>25,000</u>		
	75,000		
	97,000		97,000

ದಿನಾಂಕ 01. 05. 2008 ರಂದು ರಮಾ ನಿಧನ ಹೊಂದಿದರು. ಅವರ ವಾರಸುದಾರರು ಈ ಕೆಳಗಿನವುಗಳನ್ನು ಪಡೆಯಬಹುದು :

- a) ಬಂಡವಾಳ
b) ಸಾಮಾನ್ಯ ನಿಧಿ ಭಾಗ
c) ದಲ್ಲಾಳಿ ಭಾಗ, ವಾರ್ಷಿಕ ದಲ್ಲಾಳಿ ರೂ. 7,200
d) ಕೀರ್ತಿಮೌಲ್ಯದ ಭಾಗ, ಸಂಸ್ಥೆಯ ಕೀರ್ತಿಮೌಲ್ಯ ರೂ. 18,000
e) ನಿಧನ ಹೊಂದಿದ ದಿನಾಂಕದವರೆಗಿನ ಅಮಾನತು ಲಾಭಾಂಶ, ಆಕೆಯ ಭಾಗ ರೂ. 12,000

ರಮಾಳ ವಾರಸುದಾರರ ಖಾತೆಯನ್ನು ತೆರೆಯಿರಿ.

14. ABC ಕಂಪನಿ ನಿಯಮಿತ ಸಂಸ್ಥೆಯು ರೂ. 500 ಮುಖಬೆಲೆಯ 1000, 9% ಸಾಲಪತ್ರಗಳನ್ನು ರೂ. 50 ಅಧಿಕ ಮೌಲ್ಯ ಸೇರಿಸಿ ಬಿಡುಗಡೆ ಮಾಡಿದರು.

ಈ ಕೆಳಕಂಡಂತೆ ಹಣ ವಸೂಲು ಮಾಡಲಾಗಿದೆ :

ಅರ್ಜಿ 100

ಹಂಚಿಕೆ ರೂ. 350 (ಪ್ರೀಮಿಯಂ ಸೇರಿ)

ಪ್ರಥಮ ಹಾಗೂ ಅಂತಿಮ ಕರೆ ರೂ. 100.

ಎಲ್ಲಾ ಹಣ ಪೂರ್ತಿ ವಸೂಲಿಯಾಗಿದೆ.

ಮೇಲ್ಕಂಡ ವ್ಯವಹಾರಗಳನ್ನು ಕಂಪನಿಯ ರೋಜು ಪುಸ್ತಕದಲ್ಲಿ ದಾಖಲಿಸಿ.

15. ಮ್ಯಾನ್ಯುಯಲ್ ಲೆಕ್ಕ ಪದ್ಧತಿಗೂ ಮತ್ತು ಗಣಕೀಕೃತ ಲೆಕ್ಕ ಪದ್ಧತಿಗೂ ಇರುವ ಆರು ವ್ಯತ್ಯಾಸಗಳನ್ನು ತಿಳಿಸಿ.

ಭಾಗ - C

ಕೆಳಗಿನವುಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನಾಲ್ಕು ಅಂಕಗಳು :

$$4 \times 14 = 56$$

16. ತ್ರಿವಿನ್ಯಾಯಕ ಎಂಬ ಚಿಲ್ಲರೆ ವ್ಯಾಪಾರಿ ತನ್ನ ಲೆಕ್ಕದ ಪುಸ್ತಕಗಳನ್ನು ಏಕನಮೂದು ಪದ್ಧತಿಯಲ್ಲಿ ಇಟ್ಟಿರುತ್ತಾರೆ. ಈ ಕೆಳಗಿನ ಮಾಹಿತಿ ಲಭ್ಯವಿರುತ್ತದೆ :

ವಿವರಗಳು	01. 01. 2008 ರೂ.	31. 12. 2008 ರೂ.
ಕೈಯಲ್ಲಿನ ನಗದು	25,000	35,000
ಋಣಿಗಳು	35,000	45,000
ದಾಸ್ತಾನು	14,000	24,000
ಸಾಹುಕಾರರು	18,000	12,000
ಕೊಡತಕ್ಕ ಹುಂಡಿಗಳು	8,000	6,000
ಬರತಕ್ಕ ಹುಂಡಿಗಳು	4,000	2,000
ಬ್ಯಾಂಕಿನಲ್ಲಿ ನಗದು	—	10,000
ಪೀಠೋಪಕರಣ	12,000	12,000
ಯಂತ್ರ	20,000	20,000
ಮೋಟಾರು ಕಾರು (01. 05. 2008)	—	30,000

ಹಿಂದೆಗತ : ನಗದು ರೂ. 1,000 ಪ್ರತಿ ತಿಂಗಳಿಗೆ ಮತ್ತು ಮಗನ ಕಾಲೇಜಿನ ಫೀಸು ರೂ. 6,000.

ಖಾಸಗಿ ಸ್ವತ್ತು ಮಾರಾಟ ಮಾಡಿ ಗಳಿಸಿದ ರೂ. 12,000 ವನ್ನು ವ್ಯವಹಾರದಲ್ಲಿ ತೊಡಗಿಸಿರುತ್ತಾರೆ.

ಹೊಂದಾಣಿಕೆಗಳು :

- ಆರಂಭ ಬಂಡವಾಳದ ಮೇಲೆ ಮಾತ್ರ ಶೇ. 6 ರಂತೆ ಬಡ್ಡಿ ತೆಗೆಯಿರಿ.
- ಮೋಟಾರು ಕಾರಿನ ಮೇಲೆ ಶೇ. 10 ರಂತೆ ಸವಕಳಿ ತೆಗೆಯಿರಿ.
- ಪೀಠೋಪಕರಣದಿಂದ ರೂ. 500 ವಜಾ ಮಾಡಿ.
- ಕರಡು ಸಾಲ ರೂ. 1,000.
- ವಿದ್ಯುಚ್ಛಕ್ತಿ ಖರ್ಚು ಬಾಕಿ ರೂ. 1,200.
- ಪಡೆಯದೆ ಇರುವ ಗಳಿಕೆಯಾದ ಬಡ್ಡಿ ರೂ. 2,000.

ತಯಾರಿಸಿ :

- ವ್ಯವಹಾರಗಳ ಸ್ಥಿತಿ ಪಟ್ಟಿ
- ಲಾಭ ಅಥವಾ ನಷ್ಟ ಪಟ್ಟಿ
31. 12. 2008 ರಂತೆ ಪುನರ್ವಿಮರ್ಶಿತ ಸ್ಥಿತಿ ಪತ್ರಿಕೆ

17. ಸುರೇಶ ಮತ್ತು ಸತೀಶ ಎಂಬ ಪಾಲುದಾರರು ಲಾಭ ಮತ್ತು ನಷ್ಟವನ್ನು 3 : 2 ರ ಪ್ರಮಾಣದಂತೆ ಹಂಚಿಕೊಳ್ಳುತ್ತಿದ್ದರು. ದಿನಾಂಕ 31. 12. 2008 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ.

ದಿನಾಂಕ 31. 12. 2008 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಬಂಡವಾಳಗಳು :		ಕಟ್ಟಡ	50,000
ಸುರೇಶ 40,000		ಯಂತ್ರ / ಸ್ಥಾವರ	20,000
ಸತೀಶ <u>30,000</u>	70,000	ಪೀಠೋಪಕರಣ	12,000
ಸಾಮಾನ್ಯ ನಿಧಿ	10,000	ದಾಸ್ತಾನು	10,000
ಕೊಡತಕ್ಕ ಹುಂಡಿ	13,500	ಸಾಲಗಾರರು	18,500
ಧನಗಳು	42,000	ನಗದು	20,000
		ಲಾಭ ಮತ್ತು ನಷ್ಟದ ಖಾತೆ	5,000
	1,35,500		1,35,500

ದಿನಾಂಕ 01. 01. 2009 ರಂದು ಅವರು ಗಿರೀಶ್ ಎಂಬ ಹೊಸ ಪಾಲುದಾರರನ್ನು $\frac{1}{4}$ ಲಾಭಾಂಶ ಭಾಗಕ್ಕೆ ಈ ಕೆಳಗಿನ ಕರಾರುಗಳೊಂದಿಗೆ ಸೇರ್ಪಡೆ ಮಾಡಿಕೊಂಡರು :

- ಅವನು ರೂ. 40,000 ನಗದನ್ನು ಬಂಡವಾಳವಾಗಿ ತರಬೇಕು.
- ಸಂಸ್ಥೆಯ ಸೃಷ್ಟಿಸಿದ ಕೀರ್ತಿಮೌಲ್ಯ ರೂ. 18,000 (ವ್ಯವಹಾರದಲ್ಲಿ ಉಳಿಕೆಯಾಗಿದೆ)
- ಕಟ್ಟಡದ ಬೆಲೆಯನ್ನು ಶೇ. 20 ರಂತೆ ಹೆಚ್ಚಿಸಲಾಗಿದೆ.
- ಯಂತ್ರ/ಸ್ಥಾವರದ ಮೇಲೆ ಶೇ. 10 ರಂತೆ ಸವಕಳಿ ತೆಗೆಯಲಾಗಿದೆ.
- ಕರಡು ಸಾಲ ರೂ. 500 ಮತ್ತು ಕರಡು ಸಾಲದ ಮೇಲೆ ಮೀಸಲು ಶೇ. 5 ರಂತೆ ತೆಗೆಯಲಾಗಿದೆ.
- ಬಾಕಿ ಸಂಬಳ ರೂ. 500.
- ಮುಂಗಡ ಬಾಡಿಗೆ ನೀಡಿದ್ದು ರೂ. 600.

ತಯಾರಿಸಿ :

- ಪುನರ್‌ಮೌಲ್ಯ ಖಾತೆ
- ಪಾಲುದಾರರ ಬಂಡವಾಳ ಖಾತೆಗಳು
- ದಿನಾಂಕ 01. 01. 2009 ರ ಅಥಾವೆ ಪತ್ರಿಕೆ

18. ಆನಂದ್, ಚೇತನ್ ಮತ್ತು ವಿಜಯ್ ಎಂಬ ಪಾಲುದಾರರು ಲಾಭ ಮತ್ತು ನಷ್ಟವನ್ನು 2 : 2 : 1 ರ ಪ್ರಮಾಣದಂತೆ ಹಂಚಿಕೊಳ್ಳುತ್ತಿದ್ದರು. ದಿನಾಂಕ 31. 12. 2008 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ.

ದಿನಾಂಕ 31. 12. 2008 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಸಾಲಿಗರು	15,000	ಕೈಯಲ್ಲಿನ ನಗದು	21,000
ಆನಂದನ ಸಾಲ	5,000	ಸಾಲಗಾರರು	26,000
ಕೊಡತಕ್ಕ ಹುಂಡಿಗಳು	10,000	- ಕರಡು ಸಾಲ ಮೀಸಲು	<u>1,000</u>
ಬ್ಯಾಂಕ್ ಸಾಲ	8,000	ಬರತಕ್ಕ ಹುಂಡಿಗಳು	5,000
ಮೀಸಲು ನಿಧಿ	12,000	ಹೂಡಿಕೆಗಳು	18,000
ಲಾಭ ಮತ್ತು ನಷ್ಟದ ಖಾತೆ	10,000	ಯಂತ್ರ	25,000
ಬಂಡವಾಳಗಳು :		ಪೀಠೋಪಕರಣ	16,000
ಆನಂದ್	20,000		
ಚೇತನ್	20,000		
ವಿಜಯ್	<u>10,000</u>		
	50,000		
	1,10,000		1,10,000

ಮೇಲಿನ ದಿನಾಂಕದಂದು ಸಂಸ್ಥೆ ಈ ಕೆಳಗಿನ ಷರತ್ತುಗಳೊಂದಿಗೆ ವಿಸರ್ಜನೆಯಾಯಿತು.

- a) ಆಸ್ತಿಗಳಿಂದ ಗಳಿಸಿದ್ದು : ಸಾಲಗಾರರು ರೂ. 24,000
 ಬರತಕ್ಕ ಹುಂಡಿಗಳು ರೂ. 4,000
 ಹೂಡಿಕೆಗಳು ರೂ. 15,000
 ಯಂತ್ರ ರೂ. 22,000
- b) ಚೇತನ್‌ರವರು ರೂ. 10,000 ಕ್ಕೆ ಪೀಠೋಪಕರಣವನ್ನು ತೆಗೆದುಕೊಂಡರು.
- c) ಸಾಲಿಗರು ಮತ್ತು ಕೊಡತಕ್ಕ ಹುಂಡಿಯನ್ನು ಶೇ. 5 ರಂತೆ ಸೋಡಿಯ ಪ್ರಕಾರ ಪಾವತಿಸಿದೆ.
- d) ಬ್ಯಾಂಕಿನ ಸಾಲ ಮರುಪಾವತಿಯಾಗಿದೆ.
- e) ದಾಖಲಾಗದ ಹೂಡಿಕೆಯಿಂದ ಗಳಿಸಿದ್ದು ರೂ. 4,000.
- f) ವಿಸರ್ಜನೆ ವೆಚ್ಚ ರೂ. 2,250.

ತಯಾರಿಸಿ :

- i) ವಿಲೇವಾರಿ ಖಾತೆ
 ii) ಪಾಲುದಾರರ ಬಂಡವಾಳ ಖಾತೆಗಳು
 iii) ನಗದು ಖಾತೆ

[Turn over

19. ಈ ಕೆಳಕಂಡ ವಿವರಗಳಿಂದ ಶ್ರೀ ಪ್ರಥಮ್‌ರವರ ಪುಸ್ತಕದಲ್ಲಿ ನಾಲ್ಕು ವರ್ಷಕ್ಕೆ ಯಂತ್ರೋಪಕರಣ ಖಾತೆ ಮತ್ತು ಸವಕಳಿ ಖಾತೆ ತೆಗೆಯಿರಿ :

- a) 01. 01. 2002 ರಂದು ನಂ. : 1 ಯಂತ್ರ ಖರೀದಿ ರೂ. 30,000.
 b) 01. 08. 2003 ರಂದು ನಂ. : 2 ಯಂತ್ರ ಖರೀದಿ ರೂ. 20,000.
 c) 01. 07. 2004 ರಂದು ನಂ. : 1 ಯಂತ್ರ ಮಾರಾಟ ರೂ. 18,800.

ಸವಕಳಿ ತೆಗೆದಿದ್ದು ಶೇ. 12 ರಂತೆ ಏಕರೂಪ ಪದ್ಧತಿ ಪ್ರಕಾರ.

20. ಮೈಸೂರು ಕ್ರಿಕೆಟ್ ಕ್ಲಬ್‌ರವರ ಸ್ವೀಕೃತಿ ಮತ್ತು ಪಾವತಿ ಖಾತೆ ದಿನಾಂಕ 31. 12. 2008 ರಂದು ಈ ಕೆಳಗಿನಂತಿದೆ :

31. 12. 2008 ಕ್ಕೆ ಕೊನೆಗೊಳ್ಳುವ ಸ್ವೀಕೃತಿ ಮತ್ತು ಪಾವತಿ ಖಾತೆ

ಸ್ವೀಕೃತಿ	ರೂ.	ಪಾವತಿ	ರೂ.
ಗೆ ಆರಂಭ ಶಿಲ್ಕು	12,000	ಯಿಂದ ಆಟದ ಸಾಮಗ್ರಿ	15,000
" ವಂತಿಕೆಗಳು		" ಮುದ್ರಣ ಮತ್ತು ಸಾದಿಲ್ವಾರು	1,000
2007 2,000		" ನಿಯತಕಾಲಿಕಗಳು	200
2008 15,000		" ಹೂಡಿಕೆಗಳು	10,000
2009 <u>1,000</u>	18,000	" ಬಾಡಿಗೆ	
" ಮೃತ್ಯು ದತ್ತಿ	12,000	2007 500	
" ಪ್ರವೇಶ ಶುಲ್ಕ	8,000	2008 <u>4,500</u>	5,000
" ಹಳೆಯ ಆಟದ ಸಾಮಗ್ರಿ		" ಮೈದಾನ ಹಸನು ವೆಚ್ಚ	2,000
ಮಾರಾಟ (ಕೊಂಡ ಬೆಲೆ	1,500	" ಸಂಬಳ	5,000
ರೂ. 2,000)		" ಪಂದ್ಯಾವಳಿ ಖರ್ಚು	5,300
" ಬಡ್ಡಿ	2,000	" ಅಂತಿಮ ಶಿಲ್ಕು	10,000
	53,500		53,500

ದಿನಾಂಕ 01. 01. 2008 ರ ಖಾತಾವಹಿ ದಾಖಲೆಗಳು : ಆಟದ ಸಾಮಗ್ರಿ ರೂ. 12,000, ಪೀಠೋಪಕರಣ ರೂ. 18,000, ಬಾಕಿ ಬಾಡಿಗೆ ರೂ. 500, ಬರಬೇಕಾದ ವಂತಿಕೆ ರೂ. 2,000.

ಹೊಂದಾಣಿಕೆಗಳು :

- a) ಶೇ. 50 ರಂತೆ ಮೃತ್ಯು ದತ್ತಿ ಮತ್ತು ಪ್ರವೇಶ ಶುಲ್ಕವನ್ನು ಬಂಡವಾಳೀಕರಿಸಿ.
 b) ಬರಬೇಕಾದ ವಂತಿಕೆ ರೂ. 1,200
 c) ಕೊಡಬೇಕಾದ ಬಾಕಿ ಬಾಡಿಗೆ ರೂ. 600
 d) ಸವಕಳಿ : ಪೀಠೋಪಕರಣ ಶೇ. 10 ರಂತೆ ಮತ್ತು ಆಟದ ಸಾಮಗ್ರಿ ರೂ. 2,000.

ತಯಾರಿಸಿ :

- i) ಆರಂಭದ ಅಥಾವೆ ಪತ್ರಿಕೆ
 ii) ಆಯ-ವ್ಯಯ ಖಾತೆ
 iii) ದಿನಾಂಕ 31. 12. 2008 ರ ಅಥಾವೆ ಪತ್ರಿಕೆ

21. ವರ್ಷಾ ಕಂಪನಿ ನಿಯಮಿತ ಸಂಸ್ಥೆಯ ಈ ಕೆಳಗಿನ ತಾಳೆ ಪಟ್ಟಿ ಸಹಾಯದಿಂದ ದಿನಾಂಕ 31. 12. 2008 ರ ಅಂತಿಮ ಖಾತೆಗಳನ್ನು ತೆರೆಯಿರಿ :

ದಿನಾಂಕ 31. 12. 2008 ರ ತಾಳೆ ಪಟ್ಟಿ

ವಿವರಗಳು	ಬಿಚುರ್ (Dr.) ರೂ.	ಜಮಾ (Cr.) ರೂ.
ಶೇರು ಬಂಡವಾಳ (ರೂ. 10 ರ 10,000 ಸಾಮಾನ್ಯ ಹಕ್ಕಿನ ಶೇರುಗಳು)	—	1,00,000
ದಾಸ್ತಾನು (01. 01. 2008)	20,000	—
ಖರೀದಿ / ಮಾರಾಟ	1,25,000	1,75,000
ವಾಪಸಾತಿಗಳು	5,000	8,000
ಖರೀದಿ ಸಾಗಾಟ ವೆಚ್ಚ	2,000	—
ಸಂಬಳ	12,000	—
ಋಣಿಗಳು / ಧನಿಗಳು	32,000	20,000
ಮೀಸಲು ನಿಧಿ	—	18,000
10% ಸಾಲಪತ್ರಗಳು	—	90,000
ಸಾಲಪತ್ರದ ಮೇಲಿನ ಬಡ್ಡಿ	9,000	—
ನಗದು	18,000	—
ಹೂಡಿಕೆಗಳು	32,000	—
ತೆರಿಗೆಗೆ ಮೀಸಲು	—	17,500
ಲಾಭಾಂಶ	8,000	—
ಪ್ರಾರಂಭ ವೆಚ್ಚಗಳು	6,000	—
ಸುನಾಮ	20,000	—
ಲಾಭ-ನಷ್ಟ ವಿನಿಯೋಗ ಖಾತೆ	—	18,000
ಭದ್ರತಾರಹಿತ ಸಾಲ	—	5,000
ಇಂಧನ ಮತ್ತು ಶಕ್ತಿ	2,000	—
ಕೂಲಿ	4,000	—
ಬಾಡಿಗೆ	5,000	2,500
ಕರಡು ಸಾಲದ ಮೀಸಲು	—	5,000
ಕಟ್ಟಡ	54,000	—
ಪೀಠೋಪಕರಣ	25,000	—
ಯಂತ್ರ	80,000	—
	4,59,000	4,59,000

ಹೊಂದಾಣಿಕೆಗಳು :

- ಅಂತಿಮ ಸರಕು ದಾಸ್ತಾನು 31. 12. 2008 ರೂ. 90,000
- ಕಟ್ಟಡ ಮತ್ತು ಯಂತ್ರಕ್ಕೆ ಶೇ. 10 ರಂತೆ ಸವಕಳಿ ತೆಗೆಯಿರಿ.
- ಕರಡು ಸಾಲದ ಮೇಲೆ ಶೇ. 5 ರಂತೆ ಮೀಸಲು ತೆಗೆಯಿರಿ.
- ರೂ. 16,000 ಮೀಸಲು ನಿಧಿಗೆ ವರ್ಗಾಯಿಸಿ.
- ಸಂಬಳ ಬಾಕಿ ರೂ. 1,800.
- $\frac{1}{3}$ ಪ್ರಾರಂಭಿಕ ವೆಚ್ಚವನ್ನು ವಜಾ ಮಾಡಿ.

[Turn over

ಭಾಗ - D**(ಪ್ರಾಯೋಗಿಕ ಪ್ರಶ್ನೆಗಳು)**

ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು :

2 × 5 = 10

22. ಐದು ಅಂಶಗಳನ್ನೊಳಗೊಂಡ ಕಾಲ್ಪನಿಕ ವ್ಯವಹಾರದ ಸ್ಥಿತಿ ಪಟ್ಟಿಯನ್ನು ಆರಂಭದ ಬಂಡವಾಳವನ್ನು ಕಂಡುಹಿಡಿಯಲು ತಯಾರಿಸಿ.

23. ಪಾಲುದಾರಿಕೆ ಸಂಸ್ಥೆಯಲ್ಲಿ ಲಿಖಿತ ಹೇಳಿಕೆ ಇಲ್ಲದೆ ಹೋದಲ್ಲಿ, ಈ ಕೆಳಗಿನವುಗಳನ್ನು ಹೇಗೆ ಪರಿಗಣಿಸುತ್ತೀರಿ ?

a) ಬಂಡವಾಳದ ಮೇಲೆ ಬಡ್ಡಿ

b) ಹಿಂದೆಗಡೆದ ಮೇಲಿನ ಬಡ್ಡಿ

c) ಸಾಲಕ್ಕೆ ಬಡ್ಡಿ

d) ಲಾಭ-ನಷ್ಟದ ವಿನಿಯೋಗ

e) ಪಾಲುದಾರನ ಸಂಬಳ

24. ಈ ಕೆಳಗಿನ ಅಂಶಗಳನ್ನು ಬಂಡವಾಳ ಮತ್ತು ಕಂದಾಯವಾಗಿ ವಿಂಗಡಿಸಿ :

a) ಮೃತ್ಯು ದತ್ತಿ

b) ಗಣಕಯಂತ್ರದ ಖರೀದಿ ವೆಚ್ಚ

c) ವಂತಿಕೆ

d) ಗೌರವ ಸನ್ಮಾನ

e) ಮುದ್ರಣ ಮತ್ತು ಸಾದಿಲ್ವಾರು

(English Version)**SECTION – A**

Answer any *eight* questions, each carrying *two* marks. $8 \times 2 = 16$

1. Mention two merits of single entry system.
2. What is partnership deed ?
3. What is Goodwill ?
4. Write the Journal entry for transferring the liabilities to the Realisation Account.
5. Give the meaning of forfeiture of shares.
6. Under what heading do you show the following in company Balance Sheet?
 - a) Loans to employees
 - b) Proposed dividend.
7. What is depreciation ?
8. Which are the Final accounts of a Non-trading concern ?
9. Mention two types of computer files.
10. What is Computerised Accounting ?

SECTION – B

Answer any *three* questions, each carrying *six* marks. $3 \times 6 = 18$

11. Ramesh & Suresh are partners sharing profits and losses in the ratio of 5 : 3. Their capitals as on 01. 01. 2008 were Rs. 80,000 and Rs. 60,000 respectively. They earned a profit of Rs. 18,900 as on 31. 12. 2008 before allowing the following :
 - a) Interest on capital at 5% p.a.
 - b) Annual salary payable to Ramesh Rs. 6,000.
 - c) Their drawings being Rs. 5,000 and Rs. 6,000 respectively.

Interest on the same Rs. 200 and Rs. 300 respectively.

Prepare Profit & Loss Appropriation Account.

[Turn over

12. Bhaskar, Kumar and Sridhar are partners sharing profits and losses in the ratio of 3 : 2 : 1. Sridhar retires. His share is gained by Bhaskar and Kumar as $\frac{1}{24}$ and $\frac{1}{8}$.

Calculate new ratio of continuing partners.

13. Rama, Uma and Suma are partners sharing profits and losses equally. Their Balance Sheet as on 31. 12. 2007 is as follows :

Balance Sheet as on 31. 12. 2007

<i>Liabilities</i>	Rs.	<i>Assets</i>	Rs.
Creditors	16,000	Fixed Assets	50,000
General Reserve	6,000	Stock	18,000
<i>Capital</i>		Debtors	15,000
Rama 25,000		Cash in hand	14,000
Uma 25,000			
Suma <u>25,000</u>	75,000		
	<hr/>		
	97,000		<hr/>
	<hr/> <hr/>		<hr/> <hr/>

Rama died on 01. 05. 2008. Her executor claims the following :

- a) Capital
- b) Share of General Reserve
- c) Share of Commission. Annual Commission Rs. 7,200
- d) Share of Goodwill. Goodwill of the Firm Rs. 18,000
- e) Share of profit upto the date of death — her share Rs. 12,000

Prepare Rama's executor's A/c.

14. ABC Company Limited issued 1000, 9% debentures of Rs. 500 each at a premium of Rs. 50 each. The amount payable as follows :

On Application Rs. 100

On Allotment Rs. 350 (including premium)

On First and Final call Rs. 100.

All the money was duly received.

Pass Journal entries in the books of company.

15. Mention the six differences between Manual Accounting and Computerised Accounting.

SECTION – C

Answer any *four* of the following questions, each carrying *fourteen* marks :

$$4 \times 14 = 56$$

16. Srivinayaka, a retailer who kept his books under single entry system, provides the following information :

Particulars	01. 01. 2008 Rs.	31. 12. 2008 Rs.
Cash in hand	25,000	35,000
Debtors	35,000	45,000
Stock	14,000	24,000
Creditors	18,000	12,000
Bills payable	8,000	6,000
Bills receivable	4,000	2,000
Bank Balance	—	10,000
Furniture	12,000	12,000
Machinery	20,000	20,000
Motor Car (01. 05. 2008)	—	30,000

Drawings : In cash Rs. 1,000 p.m.

Son's college fee Rs. 6,000.

He sold his private assets for Rs. 12,000 and invested into business.

[Turn over

Adjustments :

- a) Allow interest on opening capital only at 6% p.a.
- b) Depreciate motor car at 10% p.a.
- c) Write off Furniture by Rs. 500.
- d) Bad debts provided Rs. 1,000.
- e) Outstanding electricity charges Rs. 1,200.
- f) Interest earned but not received Rs. 2,000.

- Prepare :*
- i) Statement of Affairs
 - ii) Statement of profit or loss
 - iii) Revised Statement of Affairs as on 31. 12. 2008.

17. Suresh and Satish are partners sharing profits and losses in the ratio of 3 : 2. Their Balance Sheet as on 31. 12. 2008 was as follows :

Balance Sheet as on 31. 12. 2008

Liabilities		Rs.	Assets		Rs.
<i>Capital :</i>			Buildings		50,000
Suresh	40,000		Plant / Machinery		20,000
Satish	<u>30,000</u>	70,000	Furniture		12,000
General Reserve		10,000	Stock		10,000
Bills payable		13,500	Debtors		18,500
Creditors		42,000	Cash		20,000
			Profit and Loss A/c		5,000
		<u>1,35,500</u>			<u>1,35,500</u>

On 01. 01. 2009 they admit Girish as a partner for $\frac{1}{4}$ th share on the following terms :

- a) He brought Rs. 40,000 in cash for capital.
- b) Goodwill of the firm raised at Rs. 18,000 (retain in the business)
- c) Appreciate Buildings by 20%.
- d) Depreciate Plant/Machinery by 10%.
- e) Bad debts Rs. 500. Further create RBDD at 5% on Debtors.
- f) Outstanding salary Rs. 500.
- g) Rent paid in advance Rs. 600.

Prepare :

- i) Revaluation A/c
- ii) All the partners' Capital A/c
- iii) Balance Sheet as on 01. 01. 2009.

18. Anand, Chethan and Vijay are partners sharing profits and losses in the ratio of 2 : 2 : 1. Their Balance Sheet on 31. 12. 2008 was as follows :

Balance Sheet as on 31. 12. 2008

Liabilities	Rs.	Assets	Rs.
Creditors	15,000	Cash in hand	21,000
Anand's loan	5,000	Debtors	26,000
Bills payable	10,000	– RBDD	<u>1,000</u>
Bank loan	8,000	Bills receivable	5,000
Reserve Fund	12,000	Investment	18,000
Profit & Loss A/c	10,000	Machinery	25,000
<i>Capital :</i>		Furniture	16,000
Anand	20,000		
Chethan	20,000		
Vijay	<u>10,000</u>		
	<u>50,000</u>		
	<u>1,10,000</u>		<u>1,10,000</u>

On the above date firm dissolved subject to the following conditions :

- a) *Assets Realised :*
- | | |
|------------------|------------|
| Debtors | Rs. 24,000 |
| Bills Receivable | Rs. 4,000 |
| Investment | Rs. 15,000 |
| Machinery | Rs. 22,000 |
- b) Chethan took the Furniture for Rs. 10,000.
- c) Creditors and Bills payable are paid at a discount of 5%.
- d) Bank loan paid in full.
- e) Unrecorded Investment realised Rs. 4,000.
- f) Dissolution expenses Rs. 2,250.

- Prepare :*
- i) Realisation Account
 - ii) Partners' Capital Account
 - iii) Cash Account.

[Turn over

19. From the following information prepare Machinery Account and Depreciation Account for four years in the books of Mr. Pratham :

- a) Machine No. 1 purchased on 01. 01. 2002 Rs. 30,000.
- b) Machine No. 2 purchased on 01. 08. 2003 Rs. 20,000.
- c) Machine No. 1 sold on 01. 07. 2004 for Rs. 18,800.

Depreciation charged at 12% p.a. under original cost method.

20. Following is the Receipts and Payments Account of Mysore Cricket Club as on 31. 12. 2008 :

Receipts and Payments A/c for the year ending 31. 12. 2008

Receipts	Rs.	Payments	Rs.
To Balance b/d	12,000	By Sports equipment	15,000
„ Subscription		„ Printing & stationery	1,000
2007 2,000		„ Periodicals	200
2008 15,000		„ Investment	10,000
2009 <u>1,000</u>	18,000	„ Rent	
„ Legacies	12,000	2007 500	
„ Entrance fee	8,000	2008 <u>4,500</u>	5,000
„ Sale of old		„ Upkeep of ground	2,000
sports equipment	1,500	„ Salary	5,000
(cost Rs. 2,000)		„ Tournament Expenses	5,300
„ Interest	2,000	„ Balance c/d	10,000
	53,500		53,500

Ledger balances as on 01. 01. 2008 :

Sports equipment Rs. 12,000, Furniture Rs. 18,000, Outstanding Rent Rs. 500, Subscription outstanding Rs. 2,000.

Adjustments :

- a) Capitalise 50% of Legacies and Entrance fee
- b) Subscription Receivable Rs. 1,200
- c) Owing for Rent Rs. 600
- d) Depreciate Furniture at 10% and Sports materials by Rs. 2,000.

Prepare :

- i) Beginning Balance Sheet
- ii) Income and Expenditure account
- iii) Balance Sheet as on 31. 12. 2008.

21. Following is the Trial Balance of Varsha Company Limited as on 31. 12. 2008 :

Trial Balance as on 31. 12. 2008

Particulars	Debit Rs.	Credit Rs.
Share Capital (10,000 equity shares of Rs. 10 each)	—	1,00,000
Stock (01-01-2008)	20,000	—
Purchases / Sales	1,25,000	1,75,000
Returns	5,000	8,000
Carriage on purchases	2,000	—
Salary	12,000	—
Debtors / Creditors	32,000	20,000
Reserve Fund	—	18,000
10% Debentures	—	90,000
Interest on Debentures	9,000	—
Cash in hand	18,000	—
Investment	32,000	—
Provision for Taxation	—	17,500
Dividend	8,000	—
Preliminary expenses	6,000	—
Goodwill	20,000	—
P/L Appropriation A/c	—	18,000
Unsecured loan	—	5,000
Power and Fuel	2,000	—
Wages	4,000	—
Rent	5,000	2,500
Reserve for bad debts	—	5,000
Buildings	54,000	—
Furniture	25,000	—
Machinery	80,000	—
	4,59,000	4,59,000

Adjustments :

- a) Closing stock as on 31. 12. 2008 Rs. 90,000
- b) Depreciate Building and Machinery at 10%
- c) Reserve for bad debts at 5%
- d) Transfer Rs. 16,000 to Reserve Fund
- e) Outstanding salary Rs. 1,800
- f) Write off $\frac{1}{3}$ of preliminary expenses.

[Turn over

SECTION – D**(Practical Oriented Questions)**

Answer any *two* of the following questions. Each question carries *five* marks : 2 × 5 = 10

22. Prepare opening Statement of Affairs with five imaginary figures to find out opening capital.
23. How do you treat the following in the the absence of partnership deed ?
- a) Interest on capital
 - b) Interest on drawings
 - c) Interest on loan
 - d) Distribution of profit or loss
 - e) Salary to partner.
24. Classify the following into Capital & Revenue :
- a) Legacies
 - b) Purchase of computer
 - c) Subscription
 - d) Honorarium
 - e) Printing and Stationery.
